



“ ಭೂ ಒಡೆತನ ಯೋಜನೆ ”

- ರಾಜ್ಯದಲ್ಲ ಪರಿಶಿಷ್ಟ ಜಾತಿಗೆ ಸೇರಿದ ಭೂರಹಿತ ಕೃಷಿ ಕಾರ್ಮಿಕರ ಕುಟುಂಬದ ಮಹಿಳೆಯರಿಗೆ ಮಾತ್ರ ಈ ಯೋಜನೆಯಡಿ ಕೃಷಿ ಜಮೀನನ್ನು ಖರೀದಿಸಿ ನೀಡಲಾಗುತ್ತಿದೆ.
- 1990 ಲಿಂದ ಈ ಯೋಜನೆ ಜಾರಿಯಲ್ಲಿರುತ್ತದೆ.
- ಸರ್ಕಾರದ ಆದೇಶ ಸಂಖ್ಯೆ:ಸಕಖ 148 ಎಸ್‌ಡಿಪಿ 2017, ಬೆಂಗಳೂರು, ದಿನಾಂಕ:20.04.2017 ರಂತೆ 26 ಜಿಲ್ಲೆಗಳಿಗೆ ಘಟಕ ವೆಚ್ಚ ಗರಿಷ್ಠ ರೂ.15.00 ಲಕ್ಷಗಳಾಗಿರುತ್ತದೆ.
- 04 ಜಿಲ್ಲೆಗಳಿಗೆ (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ) ಸರ್ಕಾರಿ ಆದೇಶ ಸಂಖ್ಯೆ:ಸಕಖ:137:ಎಸ್‌ಡಿಪಿ:2018 ಬೆಂಗಳೂರು ದಿನಾಂಕ: 12.09.2018ರಲ್ಲಿ ಘಟಕ ವೆಚ್ಚವನ್ನು ರೂ. 15.00 ಲಕ್ಷದಿಂದ ರೂ. 20.00 ಲಕ್ಷಗಳಿಗೆ ಹೆಚ್ಚಿಸಲಾಗಿದೆ.
- ಘಟಕ ವೆಚ್ಚದ ಮಿತಿಯಲ್ಲಿ ಲಭ್ಯವಾಗುವ ಋಷಿ ಅಥವಾ ತಲಿ/ಭಾಗಾಯ್ತು ಜಮೀನುಗಳನ್ನು ಕೃಷಿ ಉದ್ದೇಶಕ್ಕಾಗಿ ಖರೀದಿಸಿ ನೀಡಲಾಗುವುದು.
- ಘಟಕ ವೆಚ್ಚದ ಶೇ.50 ರಷ್ಟು ಸಹಾಯಧನ ಹಾಗೂ ಶೇ.50 ರಷ್ಟು ಸಾಲದ ರೂಪದಲ್ಲಿ ಆರ್ಥಿಕ ನೆರವನ್ನು ನೀಡಲಾಗುವುದು.
- ಫಲಾನುಭವಿಯು ಸಾಲದ ಹಣವನ್ನು 10 ವಾರ್ಷಿಕ ಕಂತುಗಳಲ್ಲಿ ಮರುಪಾವತಿ ಮಾಡಬೇಕು. ಇದಕ್ಕೆ ಬಡ್ಡಿದರ ಶೇ.6 ರಷ್ಟು ವಿಧಿಸಲಾಗುತ್ತದೆ.
- ಜಮೀನನ್ನು ಮಾರಾಟ ಮಾಡುವವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗಕ್ಕೆ ಸೇರಿದವರಾಗಿರಬಾರದು.
- ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಸಮಿತಿಯು ದರ ನಿಗದಿಪಡಿಸಿ ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.

ಅರ್ಹತೆಗಳು :

1. ಫಲಾನುಭವಿ ಪರಿಶಿಷ್ಟ ಜಾತಿಯ ಭೂರಹಿತ ಕೃಷಿ ಕಾರ್ಮಿಕ ಕುಟುಂಬದ ಮಹಿಳಾ ಅಭ್ಯರ್ಥಿಯಾಗಿರಬೇಕು.
2. ನಿಗಮದಿಂದ ಈ ಹಿಂದೆ ಸಾಲ ಪಡೆದಿರಬಾರದು ಮತ್ತು ಸುಸ್ತಿದಾರರಾಗಿರಬಾರದು.
3. ಭೂ ಮಾಲೀಕರು ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಕ್ಕೆ ಸೇರಿರಬಾರದು.
4. ಭೂ ವಿವಾದ ಪಿ.ಐ.ಸಿ.ಎಲ್. ಕಾಯ್ದೆ, ಭೂ ಸುಧಾರಣೆ ಕಾಯ್ದೆ, ಭೂ ಮಂಜೂರಾತಿ ಕಾನೂನು, ಅರಣ್ಯಕಾಯ್ದೆ ಇತ್ಯಾದಿ ಕಾಯ್ದೆಗಳ ಉಲ್ಲಂಘನೆಯಾಗಿರಬಾರದು. ಕೃಷಿಗೆ ಯೋಗ್ಯವಾಗಿರಬೇಕು ಮತ್ತು ಹಾಲಿ ವ್ಯವಸಾಯ ಮಾಡುತ್ತಿರುವ ಜಮೀನಿರಬೇಕು. ಜಮೀನಿನ ಮೂಲ ದಾಖಲಾತಿಗಳಾದ ನೋಂದಣಿ, ಮಂಜೂರಾತಿ ಪತ್ರ, ಖಾತೆ, ಪಹಣಿ, ಇ.ಸಿ. ಬ್ಯಾಂಕಿನಿಂದ ಬೇ-ಬಾಕಿ ಪತ್ರ, ಹಾಗೂ ಭೂ ಮಾಲೀಕರ ಒಪ್ಪಿಗೆ ಪತ್ರ ಪಡೆದು ಸ್ಥಳ ಪರಿಶೀಲನೆ ಮಾಡಿ ಜಿಲ್ಲಾ ವ್ಯವಸ್ಥಾಪಕರು ಜಿಲ್ಲಾ ಖರೀದಿ ಸಮಿತಿಗೆ ಮಂಡಿಸಬೇಕು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಿತಿಗೆ ಸಮಾಜ ಕಲ್ಯಾಣ ಅಧಿಕಾರಿ, ಪ್ರಧಾನ ಕೃಷಿ ಅಧಿಕಾರಿ, ಉಪ ವಿಭಾಗಾಧಿಕಾರಿ, ಸರ್ಕಾರಿ ಭೂ ವಿಜ್ಞಾನಿಗಳು ಸದಸ್ಯರಿದ್ದು, ಜಿಲ್ಲಾ ವ್ಯವಸ್ಥಾಪಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಜಿಲ್ಲಾ ವ್ಯವಸ್ಥಾಪಕರು ಎಲ್ಲಾ ಜಮೀನುಗಳ ಬಗ್ಗೆ ಉಪ ವಿಭಾಗಾಧಿಕಾರಿ, ತಹಶೀಲ್ದಾರರು, ಕೃಷಿ ಅಧಿಕಾರಿ, ತೋಟಗಾರಿಕೆ ಅಧಿಕಾರಿ, ರೇಷ್ಮೆ ಇಲಾಖೆ ಅಧಿಕಾರಿಗಳ ಅಭಿಪ್ರಾಯ ಪಡೆಯಲಾಗುವುದು.
5. ಅರ್ಜಿಗಳಲ್ಲಿ ಭೂ ಮಾಲೀಕರ ಮತ್ತು ಫಲಾನುಭವಿಗಳ ಭಾವಚಿತ್ರ ಕಡ್ಡಾಯವಾಗಿ ಪಡೆಯಬೇಕು.
6. ಭೂ ಒಡೆತನ ಯೋಜನೆಯಡಿ 2.00 ಎಕರೆ ಖುಷ್ತಿ ಜಮೀನು ಅಥವಾ 1.00 ಎಕರೆ ತಲಿ/ಭಾಗಾಯ್ತು ಜಮೀನನ್ನು ಪರಿಶಿಷ್ಟ ಜಾತಿಗೆ ಸೇರದ ಭೂ ಮಾಲೀಕರಿಂದ ಖರೀದಿಸಿ ಕೊಡಲಾಗುವುದು.
7. ಫಲಾನುಭವಿಗಳ ಕನಿಷ್ಠ ವಯಸ್ಸು 18 ವರ್ಷ, ಗರಿಷ್ಠ 50 ವರ್ಷಗಳಾಗಿರಬೇಕು.
8. ಜಮೀನನ್ನು ಫಲಾನುಭವಿಗೆ ತೋರಿಸಬೇಕು ಹಾಗೂ ನಿಗದಿಪಡಿಸಬಹುದಾದ ಬೆಲೆಯ ಬಗ್ಗೆ ಚರ್ಚಿಸಿ ಅವರ ಅಭಿಪ್ರಾಯ ಮತ್ತು ಫಲವತ್ತತೆ ಹಾಗೂ ಅಂತರ್ಜಲದ ಲಭ್ಯತೆ, ಉಪ ನೋಂದಣಾಧಿಕಾರಿಗಳ ಕಛೇರಿಯಲ್ಲಿ ನೋಂದಣಿಯಾಗಿರುವ ದಸ್ತಾವೇಜುಗಳ ನೋಂದಾಯಿತ ಬೆಲೆ, ಅಕ್ಕಪಕ್ಕದ ಜಮೀನಿನ ಬೆಲೆ ಮತ್ತು ಸ್ಥಳೀಯ ಮಾರುಕಟ್ಟೆ/ ಮಾರ್ಗಸೂಚಿ ಬೆಲೆಯನ್ನು ಗಣನೆಗೆ ತೆಗೆದುಕೊಂಡು ಜಮೀನಿಗೆ ಜಿಲ್ಲಾ ಸಮಿತಿಯಲ್ಲಿನ ನಿಗದಿ ಪಡಿಸಲಾಗುವುದು.
9. ಜಮೀನಿನ ಕ್ರಯಪತ್ರ ನೋಂದಣಿಯ ಸಮಯದಲ್ಲೆಯೇ ಅಡಮಾನ ಪತ್ರ ಸಹಾ ನೋಂದಣಿ ಮಾಡಿಸಿ, ನಿಗಮಕ್ಕೆ ಒತ್ತೆಯಾಗಿರುವ ಬಗ್ಗೆ ದಾಖಲೆ ಮಾಡಿಸಿ, ಪಹಣಿ ಪಡೆದು ಫಲಾನುಭವಿಯ ಕಡತದಲ್ಲಡಬೇಕು ಹಾಗೂ ಜಮೀನನ್ನು ಮೋಜಣಿದಾರರಿಂದ ಅಳತೆ ಮಾಡಿಸಿ, ಗಡಿಗುರುತು ಹಾಕಿಸಿ, ಫಲಾನುಭವಿಗಳಿಗೆ ಹಸ್ತಾಂತರಿಸಿರುವ ಬಗ್ಗೆ ಮಹಜರ್ ಪ್ರತಿಯನ್ನು ಕಡತದಲ್ಲಿಸಬೇಕು.
10. ಈ ರೀತಿ ಖರೀದಿಸಿದಂತಹ ಜಮೀನುಗಳಿಗೆ ನಿರಾವಲಿ ಸೌಲಭ್ಯ ಹಾಗೂ ರೇಷ್ಮೆ, ಕೃಷಿ, ತೋಟಗಾರಿಕೆ ಮತ್ತು ಪಶುಸಂಗೋಪನಾ ಇಲಾಖೆ ಇತ್ಯಾದಿ ಇಲಾಖೆಗಳ ಸಮನ್ವಯದೊಂದಿಗೆ ಫಲಾನುಭವಿಗಳಿಗೆ ಲಾಭದಾಯಕವಾಗುವಂತಹ ಕೃಷಿ ಚಟುವಟಿಕೆಗಳನ್ನು ಆಯ್ದುಕೊಳ್ಳಲು ಸೂಕ್ತವಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಅಗತ್ಯಕ್ರಮ ಕೈಗೊಳ್ಳಲಾಗುವುದು.

11. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತಲಿಯೋಜನೆಯಡಿ (ಓಂಫಱುಂ) ಪಲಿಶಿಷ್ಟ ಜಾತಿಯ ರೈತರ ಜಮೀನುಗಲಲ್ಲ ಒಡ್ಡುಗಲನ್ನು ನಿರ್ಮಾಣ ಢಾಡಲು, ಸಢತಟ್ಟು ಢಾಡಲು, ತೆರೆದಬಾವಿ/ಗೋ ಕಟ್ಟೆಗಲನ್ನು ನಿರ್ಮಿಸಲು, ಸಂಪರ್ಕರಸ್ತೆ ನಿರ್ಮಿಸಲು ಅವಕಾಶವಿದ್ದು, ಇದರ ಸಢುಪಯೋಗವನ್ನು ಛೂ ಒಡತನ ಯೋಜನೆಯ ಫಲಾನುಭವಿಗಲಗೆ ವಿಸ್ತರಿಸಲು ಜಲ್ಲಾ ಪಂಚಾಯತ್/ ಕೃಷಿ ಇಲಾಖೆಯವರೊಂದಿಗೆ ಕ್ರಢು ಕೈಗೊಳ್ಳಲಾಗುವುದು.

ಕೇಂದ್ರ ಕಛೇರಿಗೆ ಪ್ರಸ್ತಾವನೆಗಲನ್ನು ಀ ಕೆಕಕಂಡ ದಾಖಲಾತಿಗಲೊಂದಿಗೆ ಕಟುಹಿಸಬೇಕು:

1. ಜಲ್ಲಾ ಸಢಿತಿ ನಡವಳಿಯಲ್ಲ ಪ್ರತಿಜಮೀನಿನ ಬಗ್ಗೆ ಪ್ರಸ್ತಾಪ ಢಾಡಿ, ಒಂದೊಂದು ಜಮೀನಿಗೆ ನಿಗದಿಪಡಿಸಿದ ಬೆಲೆಯು ಸೂಕ್ತವೆಂಬ ಬಗ್ಗೆ ದೃಢೀಕರಿಸಬೇಕು.
2. ನಿಗದಿತ ನಢೂನೆ-2ರಲ್ಲ ಜಲ್ಲಾ ವ್ಯವಸ್ಥಾಪಕರು/ತಾಲ್ಲೂಕುಅಭಿವೃದ್ಧಿ ಅಧಿಕಾರಿಗಲ ಜಮೀನಿನ ಸ್ಥಳ ಪರಿಶೀಲನಾ ವರದಿ.
3. ಜಮೀನಿನ ಬಗ್ಗೆ ನಢೂನೆ-1ರಲ್ಲ ಪಿ.ಱ.ಸಿ.ಎಲ್, ಲ್ಯಾಂಡ್‌ಗ್ರಾಂಟ್, ಛೂ ಸುಧಾರಣೆ ಕಾಯದೆಗಲ ವ್ಯಾಪ್ತಿಗೆ ಬರುವುದಿಲ್ಲವೆಂಬ ಢತ್ತು ಯಾವುದೇ ತಂಟೆತಕರಾಲಿಲ್ಲದಿರುವ ಬಗ್ಗೆ ಹಾಗೂ ಜಮೀನಿನ ತರಹೆ ಬಗ್ಗೆ ತಹಶೀಲ್ದಾರರ ವರದಿ.
4. ಸದರಿ ಗ್ರಾಢದ ಇತ್ತೀಚಿನ ಜಮೀನು ನೋಂದಾಯಿತ ಬೆಲೆ ಢಾರ್ಗಸೂಚಿ ಬೆಲೆಯ ವಿವರ.
5. ಢಹಿಕಾ ಫಲಾಪೇಕ್ಷಿಗಲನ್ನು ಗ್ರಾಢಸಛೆ ಹಾಗೂ ಆಯಾ ಶಾಸಕರ ಅಧ್ಯಕ್ಷತೆಯ ಸಢಿತಿಗಲಲ್ಲ ಆಯ್ಕೆ ಢಾಡಿದ ಬಗ್ಗೆ ನಡವಳಿ ವರದಿ ಢತ್ತು ಅನುಢೋದಿತ ಪಟ್ಟಿ (ಆಯ್ಕೆಯಾಗಿರುವ ಫಲಾಪೇಕ್ಷಿಗಲು ಀಗಾಗಲೇ ಜಮೀನು ಹೊಂದಿಲ್ಲವೆಂಬ ಬಗ್ಗೆ/ನಿಗಢದಿಂದ ಸಾಲ ಸೌಲಭ್ಯ ಪಡೆದಿಲ್ಲದೇ ಇರುವ ಬಗ್ಗೆ ಪರಿಶೀಲಿಸಿ ಜಲ್ಲಾ ವ್ಯವಸ್ಥಾಪಕರು ಕೆಕಕಂಡ ಕಾಗದ ಪತ್ರ/ಛೂ ದಾಖಲಾತಿಗಲನ್ನು ದೃಢೀಕರಿಸಿ ಸಲ್ಲಿಸಬೇಕು.
6. ಬೆಲೆ ನಢೂದಿಸಿರುವ ಜಮೀನಿನ ಇತ್ತೀಚಿನ ಪಹಣಿ.
7. ಬ್ಯಾಂಕ್ ಬೇ-ಬಾಕಿ ಪತ್ರ (ಆ ಭಾಗದಲ್ಲಾ ಬ್ಯಾಂಕುಗಲಿಂದ)
8. ಕಚ್ಚಾ ನಕಾಶೆ
9. ಎನ್‌ಕಂಬರೆನ್ಸ್ ಸರ್ಣಫಿಕೇಟ್
10. ಛೂ ಢಾಲಕರ ಒಪ್ಪಿಗೆ ಪತ್ರ.
11. ಕಾನೂನು ಸಲಹೆ
12. ವಿಡಿಯೋಚಿತ್ರೀಕರಣದ ಸಿ.ಡಿ.
13. ತಲಿ/ಭಾಗಾಯ್ತು ಜಮೀನಾಗಿದ್ದಲ್ಲ ನಿರಾವಲಿ ಇಲಾಖೆಯಿಂದ ದೃಢೀಕರಣ ಪತ್ರ
14. ಛೂ ಢಾಲಕರ ಜಾತಿ ಪ್ರಢಾಣ ಪತ್ರ
15. ತಹಶೀಲ್ದಾರರಿಂದ ಪಡೆದ ಫಲಾಪೇಕ್ಷಿಯ ಕೃಷಿ ಕಾರ್ಮಿಕರ ಪ್ರಢಾಣ ಪತ್ರ.
16. ಫಲಾಪೇಕ್ಷಿಯ ಅರ್ಜಿ, ಜಾತಿ ಢತ್ತು ಆದಾಯ ಪ್ರಢಾಣ ಪತ್ರ, ಪಡಿತರಚೀಣ.
17. ಜಲ್ಲಾ ವ್ಯವಸ್ಥಾಪಕರಿಂದ ದೃಢೀಕರಿಸಲ್ಪಟ್ಟ ನಢೂನೆ-3.

18. ಜಿಲ್ಲಾ ವ್ಯವಸ್ಥಾಪಕರಿಂದ ದೃಢೀಕರಿಸಿದ ಜಮೀನಿನ ವಿವರಗಳನ್ನೊಳಗೊಂಡ ಭಾವಚಿತ್ರಗಳು.
19. ಉಪ ಪ್ರಧಾನ ವ್ಯವಸ್ಥಾಪಕರ ಸ್ಥಳ ಪರಿಶೀಲನಾ ವರದಿ.
20. ಜಮೀನು ಫಲವತ್ತತೆ/ಕೃಷಿ ಯೋಗ್ಯತೆ ಬಗ್ಗೆ ಕೃಷಿ ಇಲಾಖೆ/ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ.

ಆಯ್ಕೆ:

ಹೆಚ್ಚಿನ ಸಂಖ್ಯೆ ಭೂರಹಿತ ಪರಿಶಿಷ್ಟ ಜಾತಿಯ ಕುಟುಂಬಗಳು ವಾಸವಾಗಿರುವ ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಕೃಷಿಗೆ ಯೋಗ್ಯವಾದ ಜಮೀನನ್ನು ಗುರುತಿಸಿ ಅಥವಾ ಜಮೀನು ದೊರಕುವ ಗ್ರಾಮದ 10 ಕಿ.ಮೀ ವ್ಯಾಪ್ತಿಯಲ್ಲಿ ವಾಸವಾಗಿರುವ ಗ್ರಾಮ ಸಭೆಯಲ್ಲಿ ಆಯ್ಕೆಯಾದ ಪರಿಶಿಷ್ಟ ಜಾತಿಯ ಭೂರಹಿತ ಕುಟುಂಬಗಳ ಪಟ್ಟಿಯನ್ನು ಶಾಸಕರ ಸಮಿತಿಗೆ ಮಂಡಿಸಿ, ಅರ್ಹ ಫಲವತ್ತತೆಗಳನ್ನು ಆಯ್ಕೆ ಮಾಡಿ, ಸವಲತ್ತು ನೀಡುವ ಸಂದರ್ಭದಲ್ಲಿ ಎಲ್ಲಾ ಉಪ ಜಾತಿಗಳ ಜನರಿಗೂ ನೆರವು ದೊರೆಯುವಂತೆ ಕ್ರಮ ವಹಿಸಲಾಗುವುದು. ಯಾವುದೇ ಕಾರಣಕ್ಕೂ ಒಂದೇ ಕುಟುಂಬದ ಒಂದಕ್ಕಿಂತ ಹೆಚ್ಚು ಜನರಿಗೆ ಸವಲತ್ತು ನೀಡಬಾರದು. ಕಂದಾಯ, ಕೃಷಿ, ತೋಟಗಾರಿಕೆ ಮತ್ತು ಸಮಾಜಕಲ್ಯಾಣ ಇಲಾಖೆಯ ತಾಲ್ಲೂಕು ಮತ್ತು ಹೋಬಳಿ ಮಟ್ಟದ ಅಧಿಕಾರಿಗಳ ನೆರವಿನೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಫಲವತ್ತಾದ ಜಮೀನು ಗುರುತಿಸಲು ಕ್ರಮ ವಹಿಸಲಾಗುವುದು.

ಮಾಹಿತಿ:

ಜಿಲ್ಲಾವಾರು ನಿಗದಿಪಡಿಸಿರುವ ಗುರಿಗೆ ಅನುಗುಣವಾಗಿ ಮಾತ್ರ ಪ್ರಸ್ತಾವನೆಗಳನ್ನು ಜಿಲ್ಲಾ ಸಮಿತಿ ಮುಂದೆ ಮಂಡಿಸಿ ಅನುಮೋದನೆ ಪಡೆಯುವುದು ಫಲವತ್ತಾದ ಉತ್ತಮ ಗುಣಮಟ್ಟದ ಜಮೀನಿಗೆ ಪ್ರಥಮ ಆದ್ಯತೆ ನೀಡುವುದು. ಜಮೀನು ಫಲಾನುಭವಿಗಳಿಗೆ ನೋಂದಣಿ ಮಾಡಿಸಿದ ಕೂಡಲೇ ಆರ್.ಐ.ಜಿ.ಎಸ್ ಮೂಲಕ ಭೂ ಮಾಲೀಕರ ಬ್ಯಾಂಕ್‌ಖಾತೆಗೆ ಹಣ ಜಮೆ ಮಾಡಿ ಹಣ ವಿನಿಯೋಗ ಪ್ರಮಾಣ ಪತ್ರವನ್ನು ನಿಗದಿತ ನಮೂನೆಯಲ್ಲಿ ಕೇಂದ್ರಕಛೇರಿಗೆ ಸಲ್ಲಿಸುವುದು.